

Total No. of Questions : 42 ]  
Total No. of Printed Pages : 16 ]

Code No. **31**

**June/July, 2010**

**STATISTICS**

( Kannada and English Versions )

Time : 3 Hours 15 Minutes ]

[ Max. Marks : 100

( Kannada Version )

- ಸೂಚನೆ : i) ಸಾಂಖ್ಯಿಕ ಕೋಷ್ಟಕಗಳನ್ನು ಕೇಳಿದಾಗ ಕೊಡಲಾಗುವುದು.  
ii) ವೈಚ್ಛಾನಿಕ ಗಣಕೋಪಕರಣಗಳನ್ನು ಉಪಯೋಗಿಸಬಹುದು.  
iii) ಕಾರ್ಯದ ಎಲ್ಲಾ ಹಂತಗಳನ್ನೂ ಸ್ಪಷ್ಟವಾಗಿ ತೋರಿಸತಕ್ಕದ್ದು.

**ವಿಭಾಗ - A**

- I. ಈ ಕೆಳಗಿನ ಎಲ್ಲಾ ಪ್ರಶ್ನೆಗಳನ್ನು ಉತ್ತರಿಸಿ : 10 × 1 = 10
1. ಜೀವ ಕೋಷ್ಟಕದಲ್ಲಿ 'ಮೂಲಾಂಕ'ವನ್ನು ವ್ಯಾಖ್ಯಾನಿಸಿ.
  2. ಆಧಾರ ವರ್ಷದ ಸೂಚ್ಯಂಕದ ಬೆಲೆಯೇನು ?
  3. ಲಾಸ್ಕೆಯರ್, ಪಾಶ್ಚೆ ಮತ್ತು ಫಿಷರ್ ಸೂಚ್ಯಂಕಗಳ ಸಂಬಂಧವನ್ನು ತಿಳಿಸಿ.
  4. ಪ್ರವೃತ್ತಿ ಎಂದರೇನು ?
  5. 'p' ಯ ಯಾವ ಬೆಲೆಗೆ ದ್ವಿಪದ ವಿತರಣೆಯು ಸಮ್ಮಿತೀಯವಾಗಿರುತ್ತದೆ ?
  6. ಪ್ರಸಾಮಾನ್ಯ ಚರದಲ್ಲಿ ಸರಾಸರಿ 8 ಮತ್ತು ವಿಚಲನೆ 9 ಆದಾಗ ಅದರ ಸಂಭವತೆಯ ಉತ್ಪನ್ನ ವಾಕ್ಯವನ್ನು ಬರೆಯಿರಿ.
  7. ಸಾಂಖ್ಯಿಕ ಆಧಾರ ಭಾವನೆಯನ್ನು ವ್ಯಾಖ್ಯಾನಿಸಿ.
  8. ಒಳ್ಳೆಯ ಸಮಂಜನೆ  $\chi^2$  ಎಂಬ ಪರೀಕ್ಷೆಯಲ್ಲಿ 8 ವಿಭಾಗಗಳಿದ್ದು ಮತ್ತು 2 ಪ್ರಾಚಲಗಳನ್ನು ಅಂದಾಜು ಮಾಡಿದಾಗ ಅದರ ಸ್ವತಂತ್ರಾಂಕಗಳು ಏನು ?
  9. ಯಾವಾಗ ಒಂದು ಕ್ರೀಡೆಯನ್ನು ಪಕ್ಷಪಾತ ಎಂದು ಹೇಳಬಹುದು ?
  10. ಸಂಖ್ಯಾ ಕಲನೀಯ ಗುಣ ನಿಯಂತ್ರಣದ ಒಂದು ಉಪಯೋಗವನ್ನು ತಿಳಿಸಿ.

[ Turn over

### ವಿಭಾಗ - B

II. ಈ ಕೆಳಗಿನ ಯಾವುದಾದರೂ ಹತ್ತು ಪ್ರಶ್ನೆಗಳಿಗೆ ಉತ್ತರಿಸಿ : 10 × 2 = 20

11. ಕಚ್ಚಾ ಮರಣ ದರ ಮತ್ತು ನಿಯತೀಕೃತ ಮರಣ ದರ ಇವೆರಡರ ನಡುವೆ ಇರುವ ಯಾವುದಾದರೂ ಎರಡು ಹೋಲಿಕೆಗಳನ್ನು ನೀಡಿ.
12. ಲಾಸ್ವೆಯರ್ ಸೂಚ್ಯಂಕ 137.1 ಮತ್ತು ಪಾಲ್ಟೆ ಸೂಚ್ಯಂಕ 139.3 ಆದರೆ, ಡೊರ್ಬಿಷ್-ಬೌಲೆ ಸೂಚ್ಯಂಕವನ್ನು ಕಂಡುಹಿಡಿಯಿರಿ.
13. ಜೀವನ ವೆಚ್ಚ ಸೂಚ್ಯಂಕವನ್ನು ವ್ಯಾಖ್ಯಾನಿಸಿ.
14. ಈ ಕೆಳಗಿನ ಪ್ರತಿಯೊಂದು ಕಾಲ ಶ್ರೇಣಿಯು ಯಾವ ಘಟಕಕ್ಕೆ ಸಂಬಂಧಿಸಿದೆ ?
  - a) ಕಳೆದ ಹತ್ತು ವರ್ಷಗಳಲ್ಲಿ ಹಣದ ಚಲಾವಣೆಯಲ್ಲಿ ಹೆಚ್ಚಳ
  - b) ಬೆಂಗಳೂರಿನಲ್ಲಿ ಡಿಸೆಂಬರ್ 2007ರ ಒಂದು ವಾರದಲ್ಲಿ ಸಂಭವಿಸಿದ ಮಳೆ.
15. ಬರ್ನೌಲಿ ವಿತರಣೆಯಲ್ಲಿ  $p = \frac{1}{3}$  ಆದರೆ, ಅದರ ಸರಾಸರಿ ಮತ್ತು ವಿಚಲನೆಯನ್ನು ಬರೆಯಿರಿ.
16. ಪೋಸಾನ್ ವಿತರಣೆಯಲ್ಲಿ ಸರಾಸರಿ 5 ಆದರೆ,  $P ( X = 0 )$  ಯನ್ನು ಕಂಡುಹಿಡಿಯಿರಿ.
17. I ವಿಧದ ಮತ್ತು II ವಿಧದ ತಪ್ಪುಗಳನ್ನು ವ್ಯಾಖ್ಯಾನಿಸಿ.
18. ಪ್ರಸರಣ 16 ಇರುವ ಸಮಷ್ಟಿಯಿಂದ 36 ರ ಯಾದೃಚ್ಛಿಕ ಪ್ರತಿಚಯವನ್ನು ತೆಗೆಯಲಾಗಿದೆ. ಪ್ರತಿಚಯ ಸರಾಸರಿ ಶಿಷ್ಟ ದೋಷವನ್ನು ಕಂಡುಹಿಡಿಯಿರಿ.
19. ಜೊತೆಯ  $t$ -ಪರೀಕ್ಷೆಯಲ್ಲಿ  $n = 10$ ,  $d = 4.3$  ಮತ್ತು  $s_d = 1.3$  ಆದರೆ,  $t_{obs}$  ನ ಬೆಲೆಯೇನು ?
20. ಬಂಡವಾಳ ಸಾಮಗ್ರಿಗಳನ್ನು ಬದಲಿಸಬೇಕಾದ ಎರಡು ಅಗತ್ಯಗಳನ್ನು ತಿಳಿಸಿ.
21. ಗೋದಾಮು ಸಂಗ್ರಹಣೆಯ ಎರಡು ಅನುಕೂಲಗಳನ್ನು ಬರೆಯಿರಿ.
22. C-ನಕ್ಷೆಯಲ್ಲಿ ನಿಯತಗಳು ಗೊತ್ತಿಲ್ಲದಾಗ ಅದರ ಮೇಲಿನ ಹಾಗೂ ಕೆಳಗಿನ ನಿಯಂತ್ರಣ ಮಿತಿಗಳನ್ನು ಬರೆಯಿರಿ.

**ವಿಭಾಗ - C**

III. ಈ ಕೆಳಗಿನವುಗಳಲ್ಲಿ ಯಾವುದಾದರೂ ಎಂಟು ಪ್ರಶ್ನೆಗಳಿಗೆ ಉತ್ತರಿಸಿ : 8 × 5 = 40

23. ಈ ಕೆಳಗಿನ ದತ್ತಾಂಶದಿಂದ ಕಚ್ಚಾ ಜನನ ದರ, ಸಾಮಾನ್ಯ ಜನನ ದರ ಮತ್ತು ( 25 - 39 ) ಗುಂಪಿನ ವಯೋ ಆಧಾರಿತ ಜನನ ದರವನ್ನು ಕಂಡುಹಿಡಿಯಿರಿ :

ವಯೋಗುಂಪು ( ವರ್ಷಗಳಲ್ಲಿ )	ಗಂಡಸರ ಜನಸಂಖ್ಯೆ	ಮಹಿಳೆಯರ ಜನಸಂಖ್ಯೆ	ಮಹಿಳೆಯರಿಗೆ ಆದ ಜನನಗಳ ಸಂಖ್ಯೆ
0 — 14	46,000	43,000	—
15 — 24	34,000	35,000	6,846
25 — 39	39,000	38,000	3,893
40 — 49	30,000	28,000	674
50 — 79	27,000	26,000	—
80 ಮತ್ತು ಮೇಲ್ಪಟ್ಟು	3,000	4,000	—

24. ಈ ಕೆಳಗೆ ಕೊಟ್ಟಿರುವ ದತ್ತಾಂಶದಿಂದ ಸರಿ ಹೊಂದುವ ಬೆಲೆ ಸೂಚ್ಯಂಕವನ್ನು ಕಂಡುಹಿಡಿಯಿರಿ :

ವಸ್ತುಗಳು	ಬೆಲೆ		ಪರಿಮಾಣ
	1970	1980	
A	20	40	6
B	50	60	5
C	40	50	15
D	20	20	25

25. ಈ ಕೆಳಗಿನ ದತ್ತಾಂಶಕ್ಕೆ ಜೀವನ ವೆಚ್ಚ ಸೂಚ್ಯಂಕವನ್ನು ಕಂಡುಹಿಡಿಯಿರಿ :

ವಸ್ತುಗಳು	ಬೆಲೆ		ಭಾರಗಳು
	ಆಧಾರ ವರ್ಷ	ಪ್ರಚಲಿತ ವರ್ಷ	
ಆಹಾರ	30	47	4
ಇಂಧನ	8	12	1
ಬಟ್ಟೆ	14	18	3
ಮನೆ ಬಾಡಿಗೆ	22	15	2
ಇನ್ನಿತರೆ	25	30	1

[ Turn over

26. ಈ ಕೆಳಗಿನ ನ್ಯಾಸಕ್ಕೆ ನಾಲ್ಕು ವರ್ಷಗಳ ಚಲನ ಸರಾಸರಿಗಳನ್ನು ಗಳಿಸಿ :

ವರ್ಷ	1970	1971	1972	1973	1974	1975	1976	1977	1978	1979
ಮಾರಾಟ	75	60	55	60	65	70	70	75	85	70

27. ಬಂದರಿನಲ್ಲಿ ಹಡಗು ಸುರಕ್ಷಿತವಾಗಿ ಬಂದು ಸೇರುವ ಸಾಧ್ಯತೆ  $\frac{9}{10}$  ಆದರೆ, 5 ಹಡಗುಗಳ ಪೈಕಿ ಕೊನೇ ಪಕ್ಷ 4 ಹಡಗುಗಳು ಸುರಕ್ಷಿತವಾಗಿ ಬಂದು ಸೇರುವ ಸಾಧ್ಯತೆಗಳನ್ನು ಕಂಡುಹಿಡಿಯಿರಿ.

28.  $P ( X = 1 ) = P ( X = 2 )$  ಇರುವಂತೆ  $X$  ಎಂಬ ಯಾದೃಚ್ಛಿಕ ಚರವು ಪೋಸಾನ್ ವಿತರಣೆಯನ್ನು ಅನುಸರಿಸಿದಾಗ ಅದರ

a) ವಿತರಣೆಯ ಸರಾಸರಿ ಮತ್ತು ನಿಯತ ವಿಚಲನೆ

b)  $P ( X = 0 )$  ಗಳನ್ನು ಕಂಡುಹಿಡಿಯಿರಿ.

29. ಕೇರಳದ 500 ಜನರ ಪ್ರತಿಚಯದಲ್ಲಿ 280 ಜನ ಟೀ ಕುಡಿಯುವವರು ಮತ್ತು ಇನ್ನು ಉಳಿದವರು ಕಾಫಿ ಕುಡಿಯುವವರು. ಕಾಫಿ ಮತ್ತು ಟೀ ಎರಡೂ ಸಮಾನವಾಗಿ ಜನಜನಿತವಾಗಿದೆ ಎಂಬ ಊಹೆಯನ್ನು ಈ ರಾಜ್ಯದಲ್ಲಿ 1% ಲಕ್ಷಾಹಾರ್ ಮಟ್ಟದಲ್ಲಿ ಮಾಡಿಕೊಳ್ಳಬಹುದೇ ?

30. ಕಾಲೇಜಿನ 1000 ವಿದ್ಯಾರ್ಥಿಗಳನ್ನು ಅವರ ಬುದ್ಧಿವಂತಿಕೆ ಹಾಗೂ ಅವರ ಮನೆಯ ಆರ್ಥಿಕ ಮಟ್ಟದ ಆಧಾರದ ಮೇಲೆ ವರ್ಗೀಕರಿಸಲಾಗಿದೆ.  $\chi^2$  ಪರೀಕ್ಷೆಯನ್ನು ಉಪಯೋಗಿಸಿ, ಮನೆಯ ಆರ್ಥಿಕ ಮತ್ತು ಬುದ್ಧಿವಂತಿಕೆಯ ಮಟ್ಟ ಇವೆರಡರ ನಡುವೆ ಸಂಬಂಧವಿದೆಯೇ ಎಂಬುದನ್ನು ಪರೀಕ್ಷಿಸಿ.

ಆರ್ಥಿಕ ಮಟ್ಟ	ಬುದ್ಧಿವಂತಿಕೆಯ ಮಟ್ಟ	
	ಹೆಚ್ಚು	ಕಡಿಮೆ
ಶ್ರೀಮಂತ	460	140
ಬಡವ	240	160

31. ಕ್ಯಾಂಡಿ ಅಂಗಡಿಗಳಲ್ಲಿ ಚಾಕೋಲೆಟ್ ಬಾರ್‌ನ ವಾರದ ಸರಾಸರಿ ಮಾರಾಟ 146.3 ಆಗಿರುತ್ತದೆ. ಜಾಹೀರಾತು ಕಾರ್ಯಾಚರಣೆ ನಂತರ, 22 ಅಂಗಡಿಗಳಲ್ಲಿ ವಾರದ ಸರಾಸರಿ ಮಾರಾಟವು ಹೆಚ್ಚಿಗಾಗಿಯಾಗಿ 153.7 ಮತ್ತು ನಿಯತ ವಿಚಲನೆಯು 17.2 ಆಗಿರುತ್ತದೆ. ಇದರಿಂದ ಜಾಹೀರಾತು ಕಾರ್ಯಾಚರಣೆ ಯಶಸ್ವಿಯಾಗಿದೆಯೇ ?

32. ಈ ಕೆಳಗೆ ಕೊಟ್ಟಿರುವ ಸರಳರೇಖೀಯ ಕ್ರಮ ವಿಧಿ ಸಮಸ್ಯೆಯನ್ನು ಆಲೇಖ ಪದ್ಧತಿಯಿಂದ ಬಿಡಿಸಿ :

$$x + 2y \geq 20$$

$$2x + 5y \leq 80$$

ಮತ್ತು  $x \geq 0, y \geq 0$  ಆಗಿದ್ದಾಗ

$Z = 100x + 20y$  ಅನ್ನು ಗರಿಷ್ಠಗೊಳಿಸಿ.

33. ತನ್ನ ಹಳೆಯ ಕಡತಗಳಿಂದ ಒಬ್ಬ ಟ್ಯಾಕ್ಸಿ ಮಾಲೀಕನು ತಾನು ಕೊಂಡು ತಂದ ರೂ. 8,000 ಗಳ ಟ್ಯಾಕ್ಸಿಯ ವರ್ಷದ ನಿರ್ವಹಣಾ ವೆಚ್ಚ ಈ ಕೆಳಗಿನಂತಿದೆ :

ವರ್ಷಗಳು	ನಿರ್ವಹಣಾ ವೆಚ್ಚ ( ರೂ.ಗಳಲ್ಲಿ )	ಮರುವಿಕ್ರಯ ಬೆಲೆ ( ರೂ.ಗಳಲ್ಲಿ )
1	1,000	4,000
2	1,300	2,000
3	1,700	1,200
4	2,200	600
5	2,900	500
6	3,800	400
7	4,800	400
8	6,000	400

ಲಾಭವಾಗುವ ಹಾಗೆ ಟ್ಯಾಕ್ಸಿಯನ್ನು ಯಾವಾಗ ಬದಲಿಸಬೇಕೆಂದು ಕಂಡುಹಿಡಿಯಿರಿ.

34. ಪ್ರತಿಯೊಂದು 5 ರ ಗಾತ್ರವಿರುವ 10 ಪ್ರತಿಚಯಗಳನ್ನು ಪರೀಕ್ಷಿಸಲಾಗಿದೆ ಮತ್ತು ಪ್ರತಿಯೊಂದರಲ್ಲಿ ದೋಷವಿರುವ ಸಂಖ್ಯೆಗಳು ಈ ರೀತಿ ಇದೆ :

ಪ್ರತಿಚಯ ಸಂಖ್ಯೆ :	1	2	3	4	5	6	7	8	9	10
ದೋಷಯುಕ್ತ ಸಂಖ್ಯೆ :	0	2	3	1	2	3	0	1	2	1

ದೋಷಯುಕ್ತ ಸಂಖ್ಯೆಗಳಿಗೆ ನಿಯಂತ್ರಣ ಮಿತಿಗಳನ್ನು ಬರೆಯಿರಿ (  $np$ -chart ).

[ Turn over

## ವಿಭಾಗ - D

IV. ಈ ಕೆಳಗಿನವುಗಳಲ್ಲಿ ಯಾವುದಾದರೂ ಎರಡು ಪ್ರಶ್ನೆಗಳಿಗೆ ಉತ್ತರಿಸಿ :

2 × 10 = 20

35. a) ನಿಯತೀಕೃತ ಮರಣ ದರಗಳನ್ನು ಪಟ್ಟಣ X ಮತ್ತು Y ಗಳಿಗೆ ಕಂಡುಹಿಡಿಯಿರಿ ಮತ್ತು ಯಾವ ಪಟ್ಟಣ ಹೆಚ್ಚು ಆರೋಗ್ಯಕರ ಎಂಬುದನ್ನು ತಿಳಿಸಿ :

ವಯೋಮಿತಿಗಳ ( ವರ್ಷಗಳಲ್ಲಿ )	ಪಟ್ಟಣ X		ಪಟ್ಟಣ Y		ನಿಯತ ಜನಸಂಖ್ಯೆ
	ಜನಸಂಖ್ಯೆ	ಪ್ರತಿ 1000 ಕ್ಕೆ ಸಂಬಂಧಿಸುವ ಮರಣ	ಜನಸಂಖ್ಯೆ	ಪ್ರತಿ 1000 ಕ್ಕೆ ಸಂಬಂಧಿಸುವ ಮರಣ	
0 — 9	13,500	10	8,700	12	35,000
10 — 29	8,900	18	5,500	20	15,000
30 — 59	5,000	20	3,700	24	20,000
60 ಮತ್ತು ಮೇಲ್ಪಟ್ಟು	12,000	15	6,900	18	30,000

b) ಈ ಕೆಳಗಿನ ದತ್ತಾಂಶಕ್ಕೆ ಸಮಗ್ರ ಫಲವಂತಿಕೆ ದರವನ್ನು ಕಂಡುಹಿಡಿಯಿರಿ :

ವಯೋಮಿತಿಗಳು ( ವರ್ಷಗಳಲ್ಲಿ )	ಮಹಿಳೆಯರ ಜನಸಂಖ್ಯೆ	ಮಹಿಳೆಯರಿಗೆ ಆದ ಜನನಗಳ ಸಂಖ್ಯೆ
15 — 19	8,943	271
20 — 24	8,356	1,343
25 — 29	8,431	1,492
30 — 34	8,013	1,026
35 — 39	7,962	731
40 — 44	7,346	182
45 — 49	6,700	42

36. ಈ ಕೆಳಗಿನ ದತ್ತಾಂಶಕ್ಕೆ ಫಿಷರ್ ಬೆಲೆ ಸೂಚ್ಯಂಕವನ್ನು ಕಂಡುಹಿಡಿಯಿರಿ :

ವಸ್ತುಗಳು	ಆಧಾರ ವರ್ಷ		ಪ್ರಚಲಿತ ವರ್ಷ	
	ಬೆಲೆ	ವೆಚ್ಚ	ಬೆಲೆ	ವೆಚ್ಚ
<b>A</b>	5	25	10	60
<b>B</b>	1	10	2	24
<b>C</b>	4	16	8	40
<b>D</b>	2	40	5	75

ಮೇಲಿನ ಸೂಚ್ಯಂಕಕ್ಕೆ ಕಾಲ ವಿಪರ್ಯಯ ಪರಿೀಕ್ಷೆ ಮತ್ತು ವಿಷಯ ವಿಪರ್ಯಯ ಪರಿೀಕ್ಷೆಗಳನ್ನು ಅಳವಡಿಸಿ.

37. ಸಕ್ಕರೆ ಕಾರ್ಖಾನೆಯ ಉತ್ಪನ್ನಗಳ ಸಂಖ್ಯೆಯು 1000 ಕ್ವಿಂಟಾಲ್‌ಗಳಲ್ಲಿ ಈ ಕೆಳಗಿನಂತಿದೆ :

ವರ್ಷ	1970	1971	1972	1973	1974	1975	1976
ಉತ್ಪನ್ನ	12	10	14	11	13	15	16

- ಮೇಲಿನ ದತ್ತಾಂಶಕ್ಕೆ ಸರಳಾರೇಖಾ ಪ್ರವೃತ್ತಿಯನ್ನು ನಿಯೋಜಿಸಿ.
- ಮೇಲಿನ ಸಂಖ್ಯೆಗಳನ್ನು ನಕ್ಷೆಯ ಕಾಗದದಲ್ಲಿ ಗುರುತಿಸಿ ಹಾಗೂ ಪ್ರವೃತ್ತಿ ಗೆರೆಯನ್ನು ತೋರಿಸಿ.
- 1979 ರ ವರ್ಷಕ್ಕೆ ಉತ್ಪನ್ನವನ್ನು ಅಂದಾಜಿಸಿ.

38. ನಾಲ್ಕು ಮಕ್ಕಳಿರುವ 800 ಕುಟುಂಬಗಳಲ್ಲಿ ಗಂಡು ಮಕ್ಕಳ ಜನನ ಸಂಖ್ಯೆ ಈ ರೀತಿ ಇದೆ :

ಗಂಡು ಮಕ್ಕಳ ಜನನ	0	1	2	3	4
ಕುಟುಂಬಗಳ ಸಂಖ್ಯೆ	32	178	290	236	64

5% ಲಕ್ಷಾರ್ಹ ಮಟ್ಟದಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳ ಜನನ ಸರಿಸಮಾನ ಎಂಬ ಊಹಾ ಪ್ರಮೇಯವನ್ನು ಪರಿೀಕ್ಷಿಸಿ.

[ Turn over

## ವಿಭಾಗ - E

V. ಈ ಕೆಳಗಿನ ಯಾವುದಾದರೂ ಎರಡು ಪ್ರಶ್ನೆಗಳಿಗೆ ಉತ್ತರಿಸಿ :

2 × 5 = 10

39. ಕೆಲಸಗಾರರ ವಾರದ ಬಟವಾಡೆಯು ಪ್ರಸಾಮಾನ್ಯ ವಿತರಣೆ ಹೊಂದಿದ್ದು ಅವರ ಸರಾಸರಿ ರೂ. 70 ಮತ್ತು ನಿಯತ ವಿಚಲನೆ ರೂ. 5 ಆಗಿರುತ್ತದೆ. ಕೆಲಸಗಾರರ ಈ ಕೆಳಗಿನ ಬಟವಾಡೆಯ ಸಂಭವನೀಯತೆಯನ್ನು ಕಂಡುಹಿಡಿಯಿರಿ.
- a) ರೂ. 80 ಕ್ಕಿಂತ ಜಾಸ್ತಿ
- b) ರೂ. 69 ಮತ್ತು ರೂ. 72 ರ ನಡುವೆ
40. A ಮಾರ್ಕೆಟ್‌ನಲ್ಲಿ 400 ಮಹಿಳಾ ಗಿರಾಕಿಗಳನ್ನು ಯಾದೃಚ್ಛಿಕವಾಗಿ ಆರಿಸಲಾಗಿದೆ. ಅವರ ವಾರದ ಆಹಾರದ ಸರಾಸರಿ ಖರ್ಚು ರೂ. 250 ಮತ್ತು ನಿಯತ ವಿಚಲನೆ ರೂ. 40 ಆಗಿರುತ್ತದೆ. B ಮಾರ್ಕೆಟ್‌ನಲ್ಲಿ ಅನುಕ್ರಮವಾಗಿ ರೂ. 220 ಮತ್ತು ರೂ. 55 ಆಗಿರುತ್ತವೆ. ಅದೇ ಜಾಗದಲ್ಲಿ 400 ಮಹಿಳಾ ಗಿರಾಕಿಗಳನ್ನು ಯಾದೃಚ್ಛಿಕವಾಗಿ ಆರಿಸಲಾಗಿದೆ. ಎರಡೂ ಮಹಿಳಾ ಗಿರಾಕಿಗಳ ಜನಸಂಖ್ಯೆಯ ವಾರದ ಆಹಾರದ ಸರಾಸರಿ ಖರ್ಚು ಸಮಾನವೇ ಎಂಬುದನ್ನು 1% ಲಕ್ಷಾಂಕ ಮಟ್ಟದಲ್ಲಿ ಪರೀಕ್ಷಿಸಿ.
41. ಹಾಲು ತುಂಬುವ ಯಂತ್ರವು ಸಣ್ಣ ಚೀಲದಲ್ಲಿ ಹಾಲನ್ನು ತುಂಬುತ್ತದೆ. ತುಂಬಿದ ಹಾಲಿನ ಪರಿಮಾಣದ ನಿಯತ ವಿಚಲನೆಯು 3 ml ಗಿಂತ ಜಾಸ್ತಿ ಎಂಬ ವಾದವಿದೆ. ಇದನ್ನು ಪರೀಕ್ಷಿಸುವ ಸಲುವಾಗಿ
- 24 ಸಣ್ಣ ಚೀಲಗಳನ್ನು ಯಾದೃಚ್ಛಿಕವಾಗಿ ಆರಿಸಿಕೊಳ್ಳಲಾಗಿದೆ ಮತ್ತು ಅದರ ಅಳತೆಗಳನ್ನು ಗುರುತಿಸಿಕೊಳ್ಳಲಾಗಿದೆ. ಈ ವೀಕ್ಷಣೆಗಳ ನಿಯತ ವಿಚಲನೆಯು 3.8 ml ಆದರೆ, ನಿಮ್ಮ ತೀರ್ಮಾನವನ್ನು ತಿಳಿಸಿ.
42. ಇಬ್ಬರು ಆಟಗಾರರು A ಮತ್ತು B ಒಂದು ಆಟವನ್ನು ಆಡುತ್ತಾರೆ. A ಆಟಗಾರನು ಚಿಕ್ಕ ಕಾಗದದಲ್ಲಿ ಕೆಂಪು ಅಥವಾ ನೀಲಿ ಅಥವಾ ಹಸಿರು ಎಂಬುದನ್ನು ಬರೆಯುತ್ತಾನೆ. ತಾನು ಬರೆದಿದ್ದನ್ನು ತನ್ನ ಪ್ರತಿಸ್ಪರ್ಧಿಗೆ ಗೊತ್ತಾಗದ ಹಾಗೆ ಮುಚ್ಚಿಟ್ಟುಕೊಳ್ಳುತ್ತಾನೆ. A ಆಟಗಾರನು ಏನು ಬರೆದಿದ್ದಾನೆಂದು
- B ಆಟಗಾರನು ಊಹಿಸಿ ಹೇಳಬೇಕು. ಅವನ ಊಹೆ ಸರಿಯಿದ್ದರೆ A ಆಟಗಾರನು B ಗೆ 100 ರೂ. ಕೊಡಬೇಕು. ಇಲ್ಲವಾದಲ್ಲಿ B ಆಟಗಾರನು A ಆಟಗಾರನಿಗೆ 60 ರೂ. ಕೊಡಬೇಕು. A ಆಟಗಾರನ ಪೇ-ಆಫ್ ಮಾತೃಕೆಯನ್ನು ಬರೆಯಿರಿ. ಈ ಕ್ರೀಡೆಯು ಸಮತೋಲನ ಬಿಂದುವನ್ನು ಹೊಂದಿದೆಯೇ ?



**( English Version )**

- Note :*
- i) Statistical tables will be supplied on request.
  - ii) Scientific calculators may be used.
  - iii) All working steps should be clearly shown.

**SECTION – A**

I. Answer the following questions : 10 × 1 = 10

1. In a life table define 'Radix'.
2. What is the value of Index number for the base year ?
3. State the relation between Laspeyre's, Paasche's and Fisher's Indices.
4. What is meant by trend ?
5. For what value of ' $p$ ' is Binomial distribution symmetrical ?
6. Write down the probability function of a normal variate which has mean 8 and variance 9.
7. Define Statistical Hypothesis.
8. In a chi square test for goodness of fit if there are 8 classes and if two parameters are estimated, what is the degrees of freedom of the test statistic ?
9. When do you call a game unfair ?
10. Give one use of statistical quality control.

[ Turn over

**SECTION – B**

II. Answer any *ten* of the following questions : 10 × 2 = 20

11. Give any two comparisons between CDR and STDR.
12. If Laspeyre's index is 137·1 and Paasche's index is 139·3, find Dorbish-Bowley index.
13. Define consumer price index number.
14. With which components of a time series would you mainly associate each of the following ?
  - a) Increase in money in circulation for the last 10 years.
  - b) Rainfall in Bangalore that occurred for a week in December, 2007.
15. If  $p = \frac{1}{3}$  for a Bernoulli distribution, write down mean & variance.
16. Find  $P ( X = 0 )$  in a Poisson distribution with mean 5.
17. Define Type I and Type II errors.
18. A random sample of size 36 is drawn from a population whose variance is 16. Write down the standard error of the sample mean.
19. In a paired  $t$ -test if  $n = 10$ ,  $d = 4·3$  and  $s_d = 1·3$ , what would be  $t_{obs}$  ?
20. Specify two needs for replacement of capital equipment.
21. Write two advantages of maintaining an inventory.
22. Mention the UCL and LCL in  $C$ -chart when standards are unknown.

**SECTION – C**

III. Answer any *eight* of the following questions :

8 × 5 = 40

23. From the following data calculate the CBR, GFR and ASFR for the age group ( 25 - 39 ) :

<b>Age group ( in year )</b>	<b>Male population</b>	<b>Female population</b>	<b>Births occurring to females</b>
0 — 14	46,000	43,000	—
15 — 24	34,000	35,000	6,846
25 — 39	39,000	38,000	3,893
40 — 49	30,000	28,000	674
50 — 79	27,000	26,000	—
80 & above	3,000	4,000	—

24. From the following data compute a suitable price index number :

<b>Commodity</b>	<b>Price</b>		<b>Quantity</b>
	<b>1970</b>	<b>1980</b>	
A	20	40	6
B	50	60	5
C	40	50	15
D	20	20	25

[ Turn over

25. Calculate the cost of living index number from the following data :

<b>Items</b>	<b>Price</b>		<b>Weights</b>
	<b>Base Year</b>	<b>Current Year</b>	
Food	30	47	4
Fuel	8	12	1
Clothing	14	18	3
House rent	22	15	2
Miscellaneous	25	30	1

26. Compute four yearly moving averages for the following data :

<b>Year</b>	1970	1971	1972	1973	1974	1975	1976	1977	1978	1979
<b>Sale</b>	75	60	55	60	65	70	70	75	85	70

27. If the chance that the vessel arrives safely at a port is  $\frac{9}{10}$ , find the chance that out of 5 vessels expected at least 4 will arrive safely ?

28. If a random variable  $X$  follows Poisson distribution such that  $P(X = 1) = P(X = 2)$ , find —

a) the mean and standard deviation of the distribution

b)  $P(X = 0)$

29. In a sample of 500 people in Kerala 280 are tea drinkers and the rest are coffee drinkers. Can we assume that both coffee and tea are equally popular in this state at 1% level of significance ?

30. 1000 students at college level were graded according to their IQ and the economic conditions of their homes. Use  $\chi^2$  test to find out whether there is any association between economic conditions at home and IQ.

<b>Economic conditions</b>	<b>IQ</b>	
	<b>High</b>	<b>Low</b>
Rich	460	140
Poor	240	160

31. The mean weekly sales of the chocolate bar in candy stores were 146.3 bars. After an advertising campaign the mean weekly sales in 22 stores for a typical week increased to 153.7 bars and showed standard deviation of 17.2. Was the advertisement campaign successful ?

32. Graphically solve the following :

$$\text{Maximize } Z = 100x + 20y$$

$$\text{Subject to } x + 2y \geq 20$$

$$2x + 5y \leq 80$$

$$\text{and } x \geq 0, y \geq 0$$

33. A taxi owner from his past records finds that the maintenance cost per year of a taxi whose purchase price is Rs. 8,000 are as given below :

<b>Years</b>	<b>Maintenance Cost ( Rs. )</b>	<b>Resale Value ( in Rs. )</b>
1	1,000	4,000
2	1,300	2,000
3	1,700	1,200
4	2,200	600
5	2,900	500
6	3,800	400
7	4,800	400
8	6,000	400

Determine when it is profitable to replace the taxi.

34. 10 samples each of size 5 were inspected and the number of defectives in each of them were as follows :

Sample number	1	2	3	4	5	6	7	8	9	10
Number of defectives	0	2	3	1	2	3	0	1	2	1

Get the control limits for number of defectives (  $np$ -chart ).

### SECTION – D

- IV. Answer any *two* of the following questions : 2 × 10 = 20

35. a) Compute standardized death rates for towns X and Y and state which town is healthier :

Age ( in Yrs. )	Town X		Town Y		Standard Population
	Population	Death per 1000	Population	Death per 1000	
0 — 9	13,500	10	8,700	12	35,000
10 — 29	8,900	18	5,500	20	15,000
30 — 59	5,000	20	3,700	24	20,000
60 & above	12,000	15	6,900	18	30,000

- b) From the following data calculate TFR :

Age group ( in years )	Female population	No. of births occurring to females
15 — 19	8,943	271
20 — 24	8,356	1,343
25 — 29	8,431	1,492
30 — 34	8,013	1,026
35 — 39	7,962	731
40 — 44	7,346	182
45 — 49	6,700	42

36. Compute Fisher's price index on the basis of the following data :

<b>Commodity</b>	<b>Base Year</b>		<b>Current Year</b>	
	<b>Price</b>	<b>Expenditure</b>	<b>Price</b>	<b>Expenditure</b>
A	5	25	10	60
B	1	10	2	24
C	4	16	8	40
D	2	40	5	75

Also apply TRT and FRT to the above index number.

37. Production figures of a sugar factory in 1000 quintals are given below :

<b>Year</b>	1970	1971	1972	1973	1974	1975	1976
<b>Production</b>	12	10	14	11	13	15	16

- Fit a straight line trend to the above data
- Plot these figures on a graph and show the trend line
- Estimate the production for 1979.

38. Records taken of the number of male births in 800 families having four children are given below :

<b>Male births :</b>	0	1	2	3	4
<b>No. of families :</b>	32	178	290	236	64

Test the hypothesis that male & female births are equally likely at 5% level of significance.

[ Turn over

**SECTION – E**

V. Answer any *two* of the following questions : 2 × 5 = 10

39. The weekly wages of workmen are normally distributed around a mean of Rs. 70 and with a standard deviation of Rs. 5. Find the probability of workers whose weekly wages will be
- a) more than Rs. 80
  - b) between Rs. 69 and Rs. 72.
40. 400 women shoppers are chosen at random in market A. Their average weekly expenditure on food is found to be Rs. 250 with a s.d. of Rs. 40. The figures are Rs. 220 and Rs. 55 respectively in the market B, where also 400 women shoppers are chosen at random. Test at 1% level of significance whether the average weekly food expenditures of populations of shoppers are equal.
41. A milk filling machine fills sachets with milk. The contention is that standard deviation of quantity of milk filled is more than 3 ml. To test this 24 sachets are randomly selected and their content noted. If the standard deviation of these observations is 3.8 ml, what is your conclusion ?
42. Two players A and B play a game A writes either red or blue or green on a piece of paper. He hides that he has written from his opponent. Player B without knowing what A has written should guess it. If his guess is correct, A should pay Rs. 100 to B, otherwise B should pay Rs. 60 to A. Write down the pay-off matrix of A. Does the game have a saddle point ?

---

---